

ISSN , 2320-0391


साहित्य और संस्कृति

क्षुजन लेजन

हिंदी-कश्मीरी सासिक पत्रिका

५०६-ठल्लूठ भुजमण्ड ज़त्तुठ

अक्टूबर-दिसम्बर २०१८





નાનુ ફરદેયરુ
વિદ્મહ ફરદ વીરરુ
ગવિંય મોક્ષ મોરારુ
બંદ નાગરિક છુટુરુ
ચેંક ચેલુ માણિગફર
પીએદંદ રકુરુ
દુગ્રાયાન્નુ દુલજસુટુ
દુગ્રાગલનુ રક્ષણ
દાખ્ય કશચ મુક્ત ડંદ
સદર ડંભુ રાદુરુ
ઘગળા રાદુલ ડંદે માણિ
મનુદ કુલદ રાસિન
ઓદ્ધાસદ લુણલુણદાર
મુદ્રેસાલાદ ભાટુરુ
નંજનુંદુ સુધેય સુરિદુ
જગર ગુદિય માનુડ
જનતેંયન્નુ દેદરંડ
કંદ ભક્ત-દુદ્ધરુ
નાનુ ફરદેયરુ
વિદ્મહ ફરદ વીરરુ

- પદ્માંગ પદ્માંગભટ્ટ

હમ ભારતીય
વિમલ ભાવ વીર હું
ગુફાઓ મેં યુસકર વાહર
આએ હુએ નાગરિક પુત્ર હું
અમિત્ર પ્રકાશ કો અર્થ
દેનેવાલે વલવાન હું
દુગ્નો કી પૂજા કરતે
દુગ્નો કી રક્ષા કરતે
દામતા કો મુક્ત કર
સર્વત્રં કે રુદ્ર હું
દિન-રાત એક કર
મનુજ કુલ નિર્માણ કર
ઇતિહાસ કે પણો મેં
મુદ્રિત વલવાન હું
વિષ પ્રાણન કર મધુ વહાકર
જગતુ કો મંદિર વનાકર
જનતા કો દેવતા કે રૂપ મેં
દેખે હુએ ગુણ ભક્ત હું
હમ ભારતીય
વિમલ ભાવ વીર હું।

- સિદ્ધલિંગ પદ્માંગશોટ્ટી



સૌભ્ય પ્રકાશન
‘લબીર કુંજ’ મહાવલેશ્વર કોંગની,
કર્મા જેલ કે સાપને,
વિજયપુર - ૫૮૬૧૦૩ (કર્નાટક)



સૌભ્ય પ્રકાશન
‘લબીર કુંજ’ મહાવલેશ્વર કોંગની,
કર્મા જેલ કે સાપને,
વિજયપુર - ૫૮૬૧૦૩ (કર્નાટક)

ಪರಿವಿಡಿ

ನ್ಯಾಯ ಸೂಕ್ತದ ವಿಜ್ಞಾನ

ಘಟನೆ

೧. ಗುಜರಾತಿ ಕಥಾ ಸಾಹಿತ್ಯ ೨. ಉತ್ತರ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಸದಾರಂಗ- ಅದಾರಂಗ ನೀಡಿದ ಕೊಡುಗೆ ೩. ತುಳುನಾಡಿನ ಪ್ರಾದೇಶಿಕ ಸಂಸ್ಕೃತಿ - ಪಲ್ಲವದನೆಲೆಗಳು ೪. ಭಾಷಾಂತರ ಕಲೆ ಒಂದು ಅವಲೋಕನ ೫. ಹೆಚ್ಚಾರು ಹೆಚ್ಚಿನ ರಗಳ ಸ್ತ್ರೀವಾದಿ ಓದು ೬. ಎಸ್.ಟಿ.ಸಿ. ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಭಾಗದಲ್ಲಿಯ ವಿನೂತನ ಸೇವೆಗಳ ಬಗ್ಗೆ ಒಂದು ಅಧ್ಯಯನ ೭. ಆಧುನಿಕ ಕನ್ನಡ ನಾಟಕಗಳಲ್ಲಿ ಸಾಮಾಜಿಕತೆ	• ಡಾ. ಎಸ್. ಟಿ. ಮೇರವಾಡೆ • ಶ್ರೀದೇವಿ ಚೌಗಲಾ • ರಮೇಶ್ ಬಿ. • ಡಾ. ಎಂ. ಎಸ್. ಮಾಗಣಗೇರಿ • ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ • ವಾಯ್. ಬಿ. ಕೊರಡೂರ ಬನಹಟ್ಟ • ಡಾ. ಬಿ. ಎಮ್. ಪಾಟೀಲ್	೨೫ ೨೬ ೨೭ ೨೮ ೨೯ ೩೦ ೩೧ ೩೨ ೩೩ ೩೪ ೩೫ ೩೬ ೩೭ ೩೮ ೩೯ ೪೦
೮. ವಿಶ್ವಾಂತ ಸ್ಥಳ	• ಡಾ. ಆರ್. ವಿ. ಪಾಟೀಲ್	೪೦

ଲୁହିତ ଲକ୍ଷ୍ମୀଙ୍କ ଗନ୍ଧିନୀଦତ୍ତ ପ୍ରିୟାଶିଳେଖିଯେବୁ
ଦ୍ଵାଦୟରକ୍ଷଣ କଂପାଳ ପ୍ରତି ଯାଏଥି ରଦଳ
ଦୁଇମନ୍ଦ୍ର କାରୀର ଦୃଢ଼ିଯିବ ଯୋଗିମ ଅବସ୍ଥା
ଫଳକିଳିର କରେଜାର ଲକ୍ଷ୍ମୀପାତ୍ର ପ୍ରତିକିର୍ତ୍ତ ପ୍ରତି
ପ୍ରତିକିର୍ତ୍ତ ଲକ୍ଷ୍ମୀକାରୀର କରେଜାର ଲକ୍ଷ୍ମୀପାତ୍ର ପ୍ରତିକିର୍ତ୍ତ
ପ୍ରତିକିର୍ତ୍ତ ଲକ୍ଷ୍ମୀପାତ୍ର ପ୍ରତିକିର୍ତ୍ତ ପ୍ରତିକିର୍ତ୍ତ
ପ୍ରତିକିର୍ତ୍ତ ଲକ୍ଷ୍ମୀପାତ୍ର ପ୍ରତିକିର୍ତ୍ତ ପ୍ରତିକିର୍ତ୍ତ
ପ୍ରତିକିର୍ତ୍ତ ଲକ୍ଷ୍ମୀପାତ୍ର ପ୍ରତିକିର୍ତ୍ତ ପ୍ରତିକିର୍ତ୍ତ
ଗୁଜରାତି କେବା ପାହିତ୍ୟ

ಭಾರತೀ ಸಂಸ್ಕೃತಿ ವಿಶ್ವದ ಪ್ರಾಚೀನ ಸಂಸ್ಕೃತಿಗಳಲ್ಲಿ
ಒಂದು. ನಮ್ಮ ಸಂಸ್ಕೃತಿ, ಧರ್ಮ, ದೇವರು, ಚಿಂತನೆ,
ಆಧ್ಯಾತ್ಮ ಎಲ್ಲವೂ ಉದ್ದೇಶಮುಖಿ. ಇಲ್ಲಿಯ ಉಜ್ಜ್ವಲ
ಪರಂಪರೆ, ಸುಂದರ ಪ್ರಕೃತಿ, ಉನ್ನತ ಆದರ್ಶಗಳನ್ನು
ಹೊಂದಿದ ತತ್ವಜ್ಞಾನದ ಪರಿಶ್ರಮೋಮಿ. ಇಲ್ಲಿಯ ಚಿತ್ರಕಲೆ,
ಶಿಲ್ಪಕಲೆ, ಅಧ್ಯತ್ಮ. ನಮ್ಮದು ಮಣಿ ಸಂಸ್ಕೃತಿ, ಮಣಿಗಳ
ಚಿಂತನೆಯೇ ಎಲ್ಲದಕ್ಕೂ ಅಡಿಪಾಯ. ಅನುಭಾವಿಗಳ
ಅನುಭವವೇ ವೇದ-ಉಪನಿಷತ್ತಗಳಲ್ಲಿ ಹರಿದು ಬಂದಿವೆ.
ನಮ್ಮ ಈ ಪುಣ್ಯ ಭೂಮಿ ಭಕ್ತಿಯ ಉಗಮಸಾಧನ.
ಆಚಾರ್ಯರು, ಶರಣರು, ಸಂತರು, ದಾಸರು
ಏಕತೆಯ ಮಾರ್ಗವನ್ನು ಬೋಧಿಸಿದ ನಾಡಿದು. ನಮ್ಮದು
ಬೆಳೆಕು ನೀಡುವ ಸಾಹಿತ್ಯ. ಕತ್ತಲೆಯಿಂದ ಬೆಳಕಿನ ಕಡೆಗೆ
ಮಾರ್ಗ ತೋರುವ ಸಾಹಿತ್ಯಕಾರನ ಮನೆಯಿದು. ಹಿಂದಿ,
ಕನ್ನಡ, ಇಂಗ್ಲೀಷ್, ತೆಲಗು, ತಮಿಳು, ಆಂಗ್ಲ, ಪಂಜಾಬಿ,
ಮರಾಠಿ, ಮುಂತಾದ ಎಲ್ಲ ಭಾಷೆಗಳಿಗೆ ಸಮಾನ ಸ್ವಾತಂತ್ರ್ಯ
ಎಲ್ಲ ಭಾಷೆಗಳು ತನ್ನದೆ ಆದ ಸಾಹಿತ್ಯ ಪರಂಪರೆ
ಹೊಂದಿವೆ. ಅದರಲ್ಲಿ ಗುಜರಾತಿ ಭಾಷೆಯೂ ಒಂದು.
ಕಾಲಕಾಲಕ್ಕೆ ತಕ್ಷಂತೆ ಸಾಮಾಜಿಕ ರೀತಿ-ನೀತಿಗಳೊಂದಿಗೆ
ಗುಜರಾತಿ ಸಾಹಿತ್ಯವು ಬದಲಾಗಿದೆ.

ગ્રામીણ હાગા પ્રાદેશીક કઢેગળંડ ગુજરાતીય કથા સાહિત્ય બંદુ મુહૂર્તદ સાફન પડેદુચોંડિદ. ગ્રામીણ કઢેગળંડલે ગુજરાતી કાદંબરિ સાહિત્ય સમૃદ્ધગોંડિદ. ગ્રામીણ કઢેય નેલેયલી લેખિક રાષ્ટ્ર, સમાજ મતુ સાંસ્કૃતિક સોદગર્ન્યુ વિવરિસિદ્ધાર્થે. એલ્લ ભારતીય ભાષેગલ કથા સાહિત્યદંત ગુજરાતી કથા સાહિત્ય આરંભગોંડિતુ. બંગાલ ભાષેય નેરણન્દ્દિયે ગુજરાતી કથા સાહિત્ય આરંભવાગી નંતરદ

କୁଟ୍ଟଙ୍କ ପିଲାମୁଢ଼ିର ପାଇସିଏ କାହାରେ ଯାଏ
ହେଲ୍ପାରିଦିନ କାହାରେ ଯାଏ ତାହା କିମ୍ବା କାହାରେ
କୁହାଯାଇ କାହାରେ ମାତ୍ରର ଯାଏ ପିଲାମୁଢ଼ିର କିନ୍ତୁ
ରହିଲୁ କିମ୍ବା କାହାରେ ଯାଏ ପିଲାମୁଢ଼ିର
”କାହାରେ

卷之三

2018-07-10 10:00:00 2018-07-10 10:00:00

• ಡಾ. ಎಸ್. ಟಿ. ಮೇರವಾಡೆ
 ದಿನಗಳಲ್ಲಿ ಗುಜರಾತಿ ಕಥಾ ಸಾಹಿತ್ಯ ಉನ್ನತ ಸ್ಥಾನಕ್ಕೆ ರಿತು. ಗೋವರ್ಧನರಾಮ-ಮಾಧವಾರಾಮ ತ್ರಿಪಾಠಿ, ರಮಣ ವಸಂತಲಾಲ ದೇಸಾಯಿ ರ್ಯಾವರಚಂದ ಮುಖಾಣಿ ಮುಂತಾದ ಕಾದಂಬರಿಕಾರರಿಂದ ಗುಜರಾತಿ ಸಮಾಜ ಹಾಗೂ ಅವರ ಜನರ್ಚಿವನವನ್ನು ಅತ್ಯಂತ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಕಾದಂಬರಿಗಳು ಕೇವಲ ಮನೋರಂಜನೆ, ಜಾದು ಮತ್ತು ಚರ್ಚಾರಕ್ಕೆ ಸೀಮಿತವಾಗದೇ, ಮಾನವರ್ಚಿವನದ ವಿವಿಧ ಸಮಸ್ಯೆಗಳೊಂದಿಗೆ ಗ್ರಾಮ್ಯ ಜೀವನದ ವಾಸ್ತವಿಕ ಬದುಕಿನ ಬೆಂತ್ರ ಇಲ್ಲಿಯ ಕಥಾ ಸಾಹಿತ್ಯದಲ್ಲಿ ಚಿತ್ರಣಗೊಂಡಿವೆ. ಸಾಮಾಜಿಕ ಸಮಸ್ಯೆಗಳ ಕಾದಂಬರಿಯ ಮೂಲ ಸ್ವರೂಪ ತಾಳಿವೆ. ಕಾದಂಬರಿ ಓದುವಾಗ ಓದುಗನ ಮುಂದ ಸಮಾಜದ ಪ್ರತಿಬಿಂಬ ಸ್ವರೂಪ ಗೋಚರವಾಗುತ್ತದೆ.

ગુજરાતી કાદંબરિ સાહિત્યદ આરંભદલ્લી
કષ્ટ્યાલાલ મુસ્ની હાગો રમણલાલ ગોણાયિ
અવરુ તેમ્મું કાદંબરિગળલ્લી અસ્ત્ર્યાતેયન્નુ
ઉલ્લેખિસિદ્ધાર્થે. રુવેરચંદ મેઘાણે અવરુ
પ્રાદેશિક કાદંબરિગળલ્લી ગ્રામીણ જનજીવનવન્નુ
કેંદ્રવાગિયુંકોંદુ તેમ્મું વિચારગળન્નુ વ્યક્ત
પડેસિદ્ધાર્થે. રમણલાલ દેસાયિ અવર કેલવુ
કાદંબરિગળલ્લી ઉપદેશ માત્ર કંદુ બરુતેદે.
ઇન્નું કેલવુ કાદંબરિગળલ્લી સ્વૃત્તંત્ર્ય નંતરદ
હિંદૂ-મુસ્લિં દંગેલુ, અધિકારદાસે, કાળસંતે,
નૃતીકતેય પતન મુંતાદવુગળ બગ્ગે ઉલ્લેખિસિદ્ધાર્થે.

ರುವೆರಚಂದ ಮೇಘಾಣಿಯವರು ಸೂರ್ಯನ್ನು
ಬಹತಾ ಪಾನಿ' ಕಾದಂಬರಿ ರಚಿಸಿ ಕಥಾ ಸಾಹಿತ್ಯದಲ್ಲಿ
ಒಂದು ಹೊಸ ಆಯಾಮ ತಂದರು. ಲೇಖಕರು
ಕಾದಂಬರಿಯ ಭೂಮಿಕೆಯಲ್ಲಿ ಹೀಗೆ ಬರೆದಿದ್ದಾರೆ-

“ಇದು ಸಾರಾಷ್ಟ್ರದ ಜನರ್ಜೀವನದ ಕಥೆಯಾಗಿದೆ. ಇಪ್ಪತ್ತೆ ವರ್ಷಗಳಿಂದ ಇಲ್ಲಿ ನಡೆದು ಬರುತ್ತಿರುವ ಸಮಸ್ಯೆಗಳಿಗೆ ಅಧ್ಯತ್ಮ ಕೊಡಲಾಗಿದೆ. ಇದು ಇಲ್ಲಿಯ ಸಾಮಾನ್ಯ ಮನುಷ್ಯನ ಇತಿಹಾಸವಾಗಿದೆ. ಇಲ್ಲಿಯ ಪರಿಸ್ಥಿತಿಗಳ ಬಗ್ಗೆ ಸುಂದರ ಕಲ್ಪನೆಗಳಿವೆ.”

ಗುಜರಾತಿ ಕಥಾ ಸಾಹಿತ್ಯದಲ್ಲಿ ಪ್ರಾದೇಶಿಕ ಕಾದಂಬರಿಗಳ ಬಹುದೊಡ್ಡ ಪರಂಪರೆಯೇ ಇದೆ. ಇದರಲ್ಲಿ ಈಶ್ವರ ಪಟಲೀಕರ್, ಪಿತಾಂಬರ ಪಟೀಲ, ಚುನಿಲಾಲ ಮಡಿಯಾ, ಪುಷ್ಟಕರ ಚಂದವಾಕರ್, ಶಿವಶಂಕರ ಶುಕ್ತ; ಇಂದ್ರ ವಸಾವಡಾ, ಪನ್ನಲಾಲ ಪಟೀಲ, ದೇವಶಂಕರ ಮಹೇಶಾ, ಜಯಂತ ಗಾಡೀತ, ರಘುವೀರ ಚೌಧರಿ, ಜೋಷಪ್ಪ ಮೇಕವಾನ, ಕನಜೀ ಪಟೀಲ್, ಮಣಿಲಾಲ ಪಟೀಲ, ಕಿಶೋರಸಿಂಹ ಸೋಳಂಕಿ, ದಲಪತ ಚೌಹಾನ್ ಡಾ. ಮಫ್ ಓರ್ನು, ಹರೀಶ ಮಂಗಲಮ್, ರಾಮಚಂದ್ರ ಪಟೀಲ, ಮೋಹನ ಪರಮಾರ ಮುಂತಾದವರು ಈ ಪ್ರಾದೇಶಿಕ ಪರಂಪರೆಯನ್ನು ಮುಂದುವರೆಸಿದ್ದಾರೆ. ಈ ಎಲ್ಲ ಲೇಖಕರಿಗೆ ರುಪೇರಚಂದ ಮೇಘಾಣಿ ಪ್ರೇರಣಾ ದಾಯಕರಾಗಿದ್ದರು.

ಮನ್ಮಭಾಯಿ ಪಂಚೋಲಿ ದರ್ಶಕ ರಚಿಸಿದ ‘ರ್ಮುರ ತೋ ಭಿಧಾ ಭೇ ಜಾಣಿ ಜಾಣಿ’ (ತಿಳಿದು ತಿಳಿದು ವಿಷ ಕುಡಿಯುವ) ಭಾಗ-೧ ಹಾಗೂ ಭಾಗ -೨ ಈ ಕಾದಂಬರಿ ಗುಜರಾತಿ ಸಾಹಿತ್ಯದ ಮಹತ್ವಪೂರ್ಣ ನಿಧಿಯಾಗಿದೆ. ಈ ರಚನೆಯಲ್ಲಿ ಭಾರತೀಯ ಸಂಸ್ಕೃತಿಯ ಜೊತೆಗೆ ವಿಶ್ವಸ್ಥರದಲ್ಲಿ ಬೀಳುತ್ತಿರುವ ವಿಶ್ವಭಂಧತ್ವ ಶಾಂತಿ, ಉಯೋಧೋನ್ಮುಖ ಮಾನಸಿಕತೆಯ ಬಗ್ಗೆ ವಿವರಿಸಲಾಗಿದೆ. ಕಾದಂಬರಿಯ ಪ್ರಥಮ ಭಾಗದಲ್ಲಿ ಸತ್ಯಕಾಮ ಮತ್ತು ರೋಹಿಣಿ ಇವರ ಪ್ರೇಮಕಥೆಯೊಂದಿಗೆ ಆದರ್ಶಗ್ರಾಮ ಯೋಜನೆ ಕನಸು ಕಂಡರೆ ದ್ವಿತೀಯ ಭಾಗದಲ್ಲಿ ಯುರೋಪಿಯ ಯುದ್ಧದ ನೆಲೆಯಲ್ಲಿ ವಿಶ್ವ ಮತ್ತು ಭಾರತದ ರಾಜನೀತಿಯ ಬಗ್ಗೆ ಬರೆಯಲಾಗಿದೆ.

ಗುಜರಾತಿನ ಪ್ರಾದೇಶಿಕತೆಯ ಅಶ್ಯಂತ ವಿಶಿಷ್ಟವಾಗಿದೆ. ಇಲ್ಲಿಯ ಲೋಕ ಕಥೆಗಳು, ದೇವಿ-ದೇವತೆಗಳ ಪೂಜೆ, ಹಬ್ಬ-ಹರಿದಿನಗಳು, ಉತ್ಸವಗಳು, ಮಂತ್ರ ಮುಂತಾದವುಗಳ ವಿಶೇಷ ಮಹತ್ವವಿದೆ. ಪ್ರಾದೇಶಿಕ ಕಾದಂಬರಿಗಳಲ್ಲಿ ಪ್ರಾದೇಶಿಕ ಭಾಷೆಯ ವೈಶಿಷ್ಟ್ಯತೆಯೂ ಮೈಗೂಡಿಸಿಕೊಂಡಿದೆ. ಗುಜರಾತಿ ಸಾಹಿತ್ಯದಲ್ಲಿ ಲೇಖಕರಾದ ಗೋವಧ್ರನರಾಮ ತ್ರಿಪಾರಿ ಮತ್ತು ಕನ್ನಯಾಲಾಲ ಮಣಿಕಲಾಲ ಮನ್ಮಿ ಇವರಿಬ್ಬರು

ಪ್ರಮುಖರಾಗಿದ್ದಾರೆ. ಅವರೊಂದಿಗೆ ಪನ್ನಾಲಾಲ ಪೆಟ್ಟೆಲ್ಲ ಅವರ ಹೆಸರು ಸಹ ಅಶ್ಯಂತ ಎತ್ತರದಲ್ಲಿದೆ.

ಪನ್ನಾಲಾಲ ಪೆಟ್ಟೆಲ್ಲರು ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ತಮ್ಮ ಕೃತಿಗಳನ್ನು ರಚಿಸಿ ಗುಜರಾತಿ ಸಾಹಿತ್ಯವನ್ನು ಸಮುದ್ಧಗೊಳಿಸಿದ್ದಾರೆ. ಏಕಾಂಕ, ನಾಟಕ, ಬಾಲ ಸಾಹಿತ್ಯ ಸ್ತರಣ, ಆಶ್ರಕಥೆ ಎಲ್ಲದರಲ್ಲಿಯೂ ಗ್ರಾಮೀಣ ಸೊಡಗು ಚಿತ್ರಿಸಿದ್ದಾರೆ. ಅವಿಂದ ಇಪ್ಪತ್ತೆಂದು ವರ್ಷಗಳ ಸಾಹಿತ್ಯ ಸೇವೆ ಮಾಡಿ, ೪೦೦ ಕ್ಷಿಂತಲೂ ಹೆಚ್ಚು ಕಥೆಗಳನ್ನು ರಚಿಸಿದ್ದಾರೆ. ‘ಸುಖ ದುಃಖ ನಾ ಸಾಧಿ, (ಸುಖ ದುಃಖದ ಸಂಗಾತಿ) ಜಂದಿಗೆ ನಾ ಖೇಲ, (ಜೀವನದ ಆಟ) ಜೀವೋ ದಾಂಡ, ಸಚ್ಚಾ ಸಮಣಾ (ಸತ್ಯದ ಪ್ರಯೋಗ), ವಾತ್ರಕ ಕಾಂತ, (ವಾತ್ರದ ದಂಡ) ಓರತಾ (ಸ್ತ್ರಿ), ಮನಸಾ ಮೊರಳ ಮನಸಿನ ಮಯೂರ, ಪಾನೆತರ ನೋ ರಂಗ, ಧರಣಿ ಆಭಾನೆ ಭೇಟಾ (ಭೂಮಿ-ಆಕಂತದಿಂದ ದೂರ) ಮುಂತಾದವುಗಳು ಇವರ ಪ್ರಮುಖ ಕಥೆಗಳಾಗಿವೆ. ಜೊತೆಗೆ ೫೦ ಕ್ಷಾತ್ರ ಹೆಚ್ಚಿಗೆ ಕಾದಂಬರಿಗಳನ್ನು ಪಟೀಲರು ಬರೆದು ಗುಜರಾತಿ ಕಥಾ ಸಾಹಿತ್ಯ ಶ್ರೀಮಂತ ಗೋಳಿಸಿದ್ದಾರೆ. ಯೋವನ, ಸುರಭಿ, ಬಾಗ್ಯಾಮ್ ನಾ ಭೇರು, ಪಾವಲೆ ಬಾರಣ, ಘರೀರೋಂ, ನಾ ಧುಟಕೆ, ಮನಶಾವತಾರ (ಮನಸ್ಸಿನ ಮಾತು), ಆಂಧಿ ಆಷಾಧನಿ (ಆಷಾದದ ಗಾಳಿ) ಮೀಣ ಮಾಟ ನೋ ಮನವೀ, ಪಾಧನೆ ಕಹೊ ಚಡಾವ ಬಾಣ (ಪಾಧ ಬಾಣ ಬಿಡು), ಜೆಣಿ ಜೀವಿ ಜಾನಯು (ಬೇರೆಯವರಿಗೆ ತಿಳಿದುಕೊಂಡಿ), ಇವೆಲ್ಲವು ಸಾಮಾಜಿಕ ಹಾಗೂ ಐತಿಹಾಸಿಕ ಕಾದಂಬರಿಗಳಿವೆ. ‘ಜಂದಿ ಸಂಜೀವಿನಿ’ ಇದು ಪಟೀಲರ ಆಶ್ರಕಥಾತ್ಮಕ ಕಾದಂಬರಿಯಾಗಿದೆ. ಅವರ ‘ಮಳೇಲಾ ಜೀವ’ (ಕುಡಿದ ಜೀವ) ಪ್ರಸಿದ್ಧ ಕಾದಂಬರಿ ಉಲರುಖ್ನಾ ಶೀಇಂಕ ಕೆಯಲ್ಲಿ ಚಲನಚಿತ್ರವಾಗಿ ಪ್ರಸಿದ್ಧ ಪಡೆದಿದೆ. ಗುಜರಾತ ಸಾಹಿತ್ಯ ಮೇಘಾಣಿಯವರು ಪನ್ನಾಲಾಲ ಪಟೀಲರಿಗೆ ‘ನಿಜ ಧರಣಿ ನಾಬೇದೂ’ (ತನ್ನ ಭೂಮಿಯ ರ್ಯತ್) ಬಿರುದು ಕೊಟ್ಟಿದ್ದಾರೆ.

ಈ ರೀತಿಯಾಗಿ ಗುಜರಾತಿ ಕಥಾ ಸಾಹಿತ್ಯ ಸಾಮಾನ್ಯ ಮನುಷ್ಯನ ಜನರ್ಜೀವನದೊಂದಿಗೆ ಬರೆತು, ಅವರ ಸುಖ ದುಃಖಗಳಿಗೆ ಸ್ವಂದಿಸಿದೆ. ಭಾರತೀಯ ಗ್ರಾಮೀಣ ಸೊಡಗು, ಇಲ್ಲಿಯ ಸಂಸ್ಕಾರ-ಸಂಸ್ಕೃತಿಯ ಆಚಾರ-ವಿಚಾರಗಳನ್ನು ಸುಂದರವಾಗಿ ಇಲ್ಲಿ ಚಿತ್ರಣಗೊಂಡಿದೆ. ಕಥೆಗಳ ಕಥಾವಸ್ತು ಅಶ್ಯಂತ ರೋಚಕವಾಗಿದೆ. ಕಾದಂಬರಿಗಳಲ್ಲಿ ಸಾಮಾಜಿಕ, ಐತಿಹಾಸಿಕ, ರಾಜನೀತಿಯ ಚಿತ್ರಣ ಚಿತ್ರಿತಗೊಂಡಿದೆ.